



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 15 | 15 ಜುಲೈ 2026 | ಬುಧವಾರ | ಪುಟಗಳು : 8 | ಬೆಲೆ : 2/-

ದಿನಾಂಕ : 07.07.2026ರಂದು ಮೈಸೂರಿನಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ



ಮೈಸೂರು: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ದಿನಾಂಕ : 07.07.2026 ರಂದು ಮೈಸೂರಿನ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನೆಯನ್ನು ಮಹಾಮಂಡಳದ ನಿರ್ದೇಶಕರು ಹಾಗೂ ಸ್ಥಳೀಯ ನಿರ್ದೇಶಕರಾದ ಶ್ರೀ ಎಸ್.ಬಿ.ಎಂ. ಮಂಜುರವರು ನೆರವೇರಿಸಿ ಮಾತನಾಡಿ ಇಷ್ಟು ಸಂಖ್ಯೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ನಮ್ಮ ಮೈಸೂರಿಗೆ ಬಂದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.

ನಾವೆಲ್ಲಾ ಸಹಕಾರಿಗಳು ಮಹಾಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಕಾಯ್ದೆ, ಕಾನೂನುಗಳಿಗೆ ವಿರುದ್ಧವಾಗಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಯಾವತ್ತು ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಿಂದ ದಾವೆ ದಾಖಲಿಸಿದ್ದು, ನಮ್ಮ ಪರವಾಗಿ ತೀರ್ಪು ಬರುತ್ತದೆಯೆಂದು ಆಶಿಸೋಣ.

ಮಹಾಮಂಡಳದ ನಿರ್ದೇಶಕರಾದ ಶ್ರೀ ಎಂ.ಆರ್. ವೆಂಕಟೇಶ್‌ರವರು ಮಾತನಾಡಿ ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕರಿಗೆ ಗರಿಷ್ಠ 10 ವರ್ಷ

ಪದಾವಧಿ ನಿಗದಿಗೊಳಿಸಿರುವುದು ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕವಾಗಿ ಸರಿಯಲ್ಲವೆಂದು ತಿಳಿಸಿ ಕನಿಷ್ಠ ಸಹಕಾರ ಸಂಘಗಳ ಕಾಯ್ದೆ ಅನ್ವಯ ಈಗಾಗಲೇ ಐದು ವರ್ಷದವರೆಗೆ ಚುನಾಯಿತರಾಗಿರುವ ನಿರ್ದೇಶಕರುಗಳನ್ನು ಸದರಿ ಅವಧಿ ಮುಗಿಯುವವರೆಗೆ ಮುಂದುವರೆಸಬೇಕೆಂದು ತಿಳಿಸಿ, ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಬ್ಯಾಂಕುಗಳಿಗೆ ಕೇಂದ್ರ / ರಾಜ್ಯ ಸರ್ಕಾರ ಹಾಗೂ ರಿಜರ್ವ್ ಬ್ಯಾಂಕಿನ ಅಧಿಕಾರಿಗಳು ಸಹಕಾರ ನೀಡಬೇಕೆಂದು ತಿಳಿಸಿದರು.

ಮಹಾಮಂಡಳದ ನಿರ್ದೇಶಕರಾದ ಶ್ರೀ ಎಸ್.ಪಿ. ಶೇಷಾದ್ರಿರವರು ಮಾತನಾಡಿ ನಮ್ಮ ಮಹಾಮಂಡಳದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರ ಮಾರ್ಗದರ್ಶನದಲ್ಲಿ ನಾವೆಲ್ಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಚುನಾಯಿತ ಅವಧಿ ಮುಗಿಯದೇ ನಮ್ಮ ನಿರ್ದೇಶಕರುಗಳನ್ನು ಒತ್ತಡದ ಮೂಲಕ ಹೊರ ಹಾಕುವುದು ಕೇಂದ್ರ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲವೆಂದು ಆಗ್ರಹಿಸಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಮಂಡಳದ ನಿರ್ದೇಶಕರಾದ ಶ್ರೀ ಎಂ.ಎಂ. ಮೆಟಗುಡ್ಡರವರು ಮಾತನಾಡಿ ಬಿ.ಆರ್. ಕಾಯ್ದೆ 01.08.2025 ರಿಂದ ಜಾರಿಗೆ ಬಂದಿರುತ್ತದೆ. ಆದರೆ ಸಾಮಾನ್ಯವಾಗಿ ಯಾವುದೇ ಕಾಯ್ದೆ, ಸುತ್ತೋಲೆ ಜಾರಿಗೆ ಬರುವುದು ಆ ಅಧಿಸೂಚನೆಯ ದಿನಾಂಕದಿಂದ ಆದರೆ ಈಗ ಆರ್‌ಬಿಎ ಹೇಳುತ್ತಿರುವುದು ಆಗಸ್ಟ್ 2025ರ ಹಿಂದಿನ ಹತ್ತು ವರ್ಷದವರೆಗೆ

ಸಂಪುಟ : 33 | ಸಂಚಿಕೆ : 15 | 15 ಜುಲೈ 2026 | ಬುಧವಾರ | ಪುಟಗಳು : 8 | ಬೆಲೆ : 2/-



ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಜನರ ವಿಶ್ವಾಸವೇ ನಮ್ಮ ದೊಡ್ಡ ಬಂಡವಾಳವಾಗಿದ್ದು, ಅದನ್ನು ಉಳಿಸಿಕೊಂಡು ಬೆಳೆಯುವುದು ನಮ್ಮ ಮುಂದಿನ ಗುರಿಯಾಗಿದೆ

ನಮ್ಮ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ, ಸಾಧಿಸುತ್ತಿರುವ ಆರ್ಥಿಕ ಪ್ರಗತಿ ದೇಶದ ಸಹಕಾರ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾದರಿಯಾಗಿದೆ. ಹಣಕಾಸಿನ ಶಿಸ್ತು, ಪಾರದರ್ಶಕ ಆಡಳಿತ, ಆಧುನಿಕ ತಂತ್ರಜ್ಞಾನ ಅಳವಡಿಕೆ ಹಾಗೂ ಅದರ ಬಳಕೆಯಲ್ಲಿ ಯಾವುದೇ ಖಾಸಗಿ, ಸಾರ್ವಜನಿಕ ಬ್ಯಾಂಕುಗಳಿಗೆ ಸರಿಸಮನಾಗಿ ಉತ್ತಮ ಸಾಧನೆ ತೋರಿವೆ. ಅದರಲ್ಲೂ ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಕಾರ್ಯಕ್ರಮತೆಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿವೆ. ಈ ಕುರಿತಂತೆ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಶ್ಲಾಘಿಸಿರುವುದು ರಾಜ್ಯದ ಸಹಕಾರ ಕ್ಷೇತ್ರಕ್ಕೆ ಹಾಗೂ ಹಾಗೂ ನಮ್ಮ ಮಹಾಮಂಡಳಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಒಂದು ಕಾಲದಲ್ಲಿ ಸಹಕಾರ ಬ್ಯಾಂಕುಗಳ ಸ್ಥಿರತೆ ಮತ್ತು ಆಡಳಿತದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತಿದ್ದವು. ಆದರೆ ರಾಜ್ಯದ ಬಹುತೇಕ ಪಟ್ಟಣ ಸಹಕಾರ ಬ್ಯಾಂಕುಗಳು ಉತ್ತಮ ಆಡಳಿತ ವ್ಯವಸ್ಥೆ, ಸಾಲ ವಸೂಲಿಯಲ್ಲಿ ಅಳವಡಿಸಿಕೊಂಡಿರುವ ಕಾರ್ಯಕ್ಷಮತೆ, ಬಂಡವಾಳ ನಿರ್ವಹಣೆಯಲ್ಲಿ ಸಮರ್ಪಕತೆ ಹಾಗೂ ನಿಯಮಾನುಸಾರ ಕಾರ್ಯನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಳಿಸಿವೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು, ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಹಾಗೂ ಸೈಬರ್ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಧುನಿಕ ವ್ಯವಹಾರದಲ್ಲಿ ಮುಂಚೂಣಿಯಲ್ಲಿವೆ.

ಈ ಎಲ್ಲ ಯಶಸ್ಸಿನ ಹಿಂದೆ ಆಯಾ ಬ್ಯಾಂಕುಗಳ ನಿರ್ದೇಶಕ ಮಂಡಳಿಗಳ ದೂರದೃಷ್ಟಿಯ ನಿರ್ಧಾರಗಳು, ವೃತ್ತಿಪರ ಆಡಳಿತ, ಸಿಬ್ಬಂದಿಯ ಸಮರ್ಪಿತ ಸೇವೆ ಹಾಗೂ ಸದಸ್ಯರು ಮತ್ತು ಗ್ರಾಹಕರ ಪರಸ್ಪರ ಸಹಕಾರ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದ ಕುಟುಂಬಗಳು, ಶ್ರಮಿಕ ವರ್ಗ, ಗ್ರಾಮೀಣ ಕೃಷಿಕ, ಕೃಷಿಯೇತರ ಚಟುವಟಿಕೆಗಳಿಗೆ, ಸ್ವಯಂ ಉದ್ಯೋಗಿಗಳಿಗೆ ಸಕಾಲದಲ್ಲಿ ಸುಲಭ ಸಾಲ ಸೌಲಭ್ಯ ಒದಗಿಸುವ ಮೂಲಕ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬುತ್ತಿವೆ. ಇದು ಸಮಾಜದ ಕಟ್ಟಕಡೆಯ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವಲ್ಲಿ ನಮ್ಮ ಬ್ಯಾಂಕುಗಳು ಯಶಸ್ವಿಯಾಗಿರುವುದನ್ನು ತೋರಿಸುತ್ತದೆ.

ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಪಾರದರ್ಶಕತೆ ಮತ್ತು ಆಡಳಿತ ಸುಧಾರಣೆಯನ್ನು ತರಲು ಆರ್‌ಬಿಐ ಹಾಗೂ ನಬಾರ್ಡ್ ನಿರಂತರ ಮಾರ್ಗದರ್ಶನ ನೀಡುತ್ತಿವೆ. ಆರ್‌ಬಿಐ ತನ್ನ ಅಡ್ವೈಸರಿ ಕಮಿಟಿಯ ಮೂಲಕ ಸಹಕಾರ ವಲಯದ ಬೆಳವಣಿಗೆಗೆ ವಿಶೇಷ ಒತ್ತು ನೀಡಿರುವುದು ಹಾಗೂ ನಮ್ಮ ಮಹಾಮಂಡಳ ನಿರಂತರವಾಗಿ ಶಿಕ್ಷಣ, ತರಬೇತಿ ನೀಡುತ್ತಾ ಬಂದಿರುವ ಫಲವಾಗಿಯೇ ಎಲ್ಲವೂ ಸಾಧ್ಯವಾಗಿದೆ ಎಂದು ನಾನು ನಂಬಿದ್ದೇನೆ.


ರಿಸರ್ವ್ ಬ್ಯಾಂಕಿನ ಮೆಚ್ಚುಗೆ ಕೇವಲ ಪ್ರಶಂಸೆಯಲ್ಲ; ಅದು ಇನ್ನಷ್ಟು ಜವಾಬ್ದಾರಿಯ ಸಂಕೇತವೂ ಆಗಿದೆ ಎಂದು ನಾನು ಭಾವಿಸಿದ್ದೇನೆ. ಇದೆ ಬಗೆಯ ಉತ್ತಮ ವ್ಯವಸ್ಥೆಯನ್ನು ನಿರಂತರವಾಗಿ ಮತ್ತಷ್ಟು ವಿಸ್ತರಿಸಿಕೊಂಡು ನಮ್ಮ ಬ್ಯಾಂಕುಗಳು ಇನ್ನೂ ಎತ್ತರಕ್ಕೆ ಬೆಳೆಯಲಿ. ಜನರ ವಿಶ್ವಾಸವೇ ನಮ್ಮ ದೊಡ್ಡ ಬಂಡವಾಳವಾಗಿದ್ದು, ಅದನ್ನು ಉಳಿಸಿಕೊಂಡು ಬೆಳೆಯುವುದೇ ಮುಂದಿನ ಗುರಿಯಾಗಿದೆ.

► ಎಚ್.ಕೆ. ಪಾಟೀಲ

ಸಹಕಾರ ವಲಯದಿಂದ ಜೀವ ವಿಮಾ

ಕಂಪನಿ ಆರಂಭ : ಅಮಿತ್ ಶಾ

ನವದೆಹಲಿ : ಭಾರತ್ ಟ್ಯಾಕ್ಸಿ ಮಾದರಿಯಲ್ಲೇ ದೇಶದಲ್ಲಿ ಸಹಕಾರಿ ವಲಯದ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೋ-ಆಪರೇಟಿವ್ ಲೈಫ್ ಇನ್ಶೂರೆನ್ಸ್ ಕಂಪನಿ ಆರಂಭಿಸುವುದಾಗಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.



ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, 'ಸಹಕಾರ ತತ್ವದಡಿ ಆರಂಭಿಸಲಾದ ಭಾರತ್ ಟ್ಯಾಕ್ಸಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಮುಂದಿನ 2 ವರ್ಷಗಳಲ್ಲಿ 500 ನಗರಗಳಿಗೆ ಅದನ್ನು ವಿಸ್ತರಿಸುವ ಉದ್ದೇಶ ಇದೆ. ಭಾರತ್ ಟ್ಯಾಕ್ಸಿ ಮಾದರಿಯಲ್ಲೇ ಸಹಕಾರ ವಲಯದಲ್ಲಿ ಹೊಸ ಜೀವ ವಿಮಾ ಕಂಪನಿ ಆರಂಭಿಸಲು ಉದ್ದೇಶಿಸಲಾಗಿದೆ.

ಸಹಕಾರಿ ಸಂಸ್ಥೆಯಾದ ಇಫ್ಫೋ, ಜಪಾನ್ ಸಂಸ್ಥೆಯ ಜಂಟಿ ಸಹಭಾಗಿತ್ವದೊಂದಿಗೆ ಇನ್ಶೂರೆನ್ಸ್ ಕ್ಷೇತ್ರದಲ್ಲಿದೆ. ಭಾರತದಲ್ಲಿ 8.5 ಲಕ್ಷ ಸಹಕಾರಿ ಸಂಸ್ಥೆಗಳಿದ್ದು, 30 ಕೋಟಿ ಸದಸ್ಯರಿದ್ದಾರೆ ಎಂದ ಅವರು, ಕೋ-ಆಪರೇಟಿವ್ ಕ್ಷೇತ್ರಕ್ಕಾಗಿ ಪ್ರತ್ಯೇಕ ಡೇಟಾ ಬೇಸ್ ಅನ್ನೂ ಆರಂಭಿಸಲಾಗಿದೆ. ಇದು ದೇಶದಲ್ಲಿ ಕೋ-ಆಪರೇಟಿವ್ ಸಂಸ್ಥೆಗಳ ವಿಸ್ತರಣೆಗೆ ನೆರವು ನೀಡಲಿದೆ ಎಂದರು.

ಆರ್ಥಿಕ ವೃದ್ಧಿ ಅಂದಾಜು

ತಗ್ಗಿನ ಐಎಂಎಫ್

ವಾಷಿಂಗ್ಟನ್ : ಜಾಗತಿಕ ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ 2027ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ಶೇ. 6.5 ರಿಂದ ಶೇ. 6.4ಕ್ಕೆ ತಗ್ಗಿಸಿದೆ. ಆದರೂ ಖಾಸಗಿ ಬಳಕೆ ಮತ್ತು ಸೇವಾ ವಲಯದ ಬಲವಾದ ಉತ್ತೇಜನದಿಂದಾಗಿ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಐಎಂಎಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯಲ್ಲಿ ತಿಳಿಸಿದೆ.

ಇದೇ ವೇಳೆ, 2028ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.6.7ಕ್ಕೆ ಏರಲಿದೆ ಎಂದು ಐಎಂಎಫ್ ಅಂದಾಜಿಸಿದೆ. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಜಾಗತಿಕ ಬೆಳವಣಿಗೆ ದರ ಮಂದಗತಿಯಲ್ಲಿದ್ದರೂ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅಳವಡಿಕೆಯಿಂದಾಗಿ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಕಂಡು ಬರುತ್ತಿರುವ ಚೇತರಿಕೆಯು ಆರ್ಥಿಕತೆಗೆ ಪೂರಕವಾಗಲಿದೆ ಎಂದು ಸಂಸ್ಥೆ ವಿಶ್ಲೇಷಿಸಿದೆ.



ಲೆಕ್ಕಹಾಕಬೇಕೆಂದು ತಿಳಿಸುತ್ತಿರುವುದು ಸಮಂಜಸವಲ್ಲ. ಆದ್ದರಿಂದ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಈಗಾಗಲೇ ಹೈಕೋರ್ಟ್‌ನಲ್ಲಿ ದಾವಾ ದಾಖಲಿಸಿದ್ದು, ಅದರ ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ನಾವೆಲ್ಲರೂ ಅದಕ್ಕೆ ಅನುಸರಿಸಿಕೊಂಡು ಹೋಗೋಣ ಎಂದು ತಿಳಿಸಿದರು.

ಕೊನೆಯಲ್ಲಿ ಮಹಾಮಂಡಳದ ವಿಶೇಷ ಆಹ್ವಾನಿತರಾದ ಶ್ರೀ ಎಣ್ಣೆಗೆರೆ ಆರ್.ವೆಂಕಟರಾಮಯ್ಯರವರು ಮಾತನಾಡಿ ನಮ್ಮ ಮಹಾಮಂಡಳದ ರಿಟ್ ಪಿಟಿಷನ್ ಜೊತೆಗೆ ಟೆಕ್ಸ್ಟೈಲ್ ಕೋ-ಆಪರೇಟಿವ್ ಬ್ಯಾಂಕಿನಿಂದ ನನ್ನ ವೈಯಕ್ತಿಕ ಅರ್ಜಿಯನ್ನು ಮಹಾಮಂಡಳದ ಜೊತೆಗೆ ಸೇರಿಸಿ ದಾವಾ ದಾಖಲಿಸಲಾಗಿದೆ. ಆದ್ದರಿಂದ ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯೋಣ ಎಂದರು. ನಂತರ ಮುಖ್ಯ ಅತಿಥಿಗಳಿಗೆ ಮತ್ತು ಪ್ರತಿನಿಧಿಗಳಿಗೆ ವಂದನೆಗಳನ್ನು ಸಲ್ಲಿಸಿದರು. ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪುಂಡಲೀಕ ಎನ್. ಕೇರೂರೆಯವರು ವಿಚಾರ ಸಂಕರಣಕ್ಕೆ ಆಗಮಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಈಗಾಗಲೇ ತಮಗೆಲ್ಲ ತಿಳಿದಿರುವಂತೆ ಹಲವಾರು ವಿಷಯಗಳ ಬಗ್ಗೆ ಅನೇಕ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಈ ವಿಚಾರ ಸಂಕರಣದಲ್ಲಿ Business Authorization for UCBs

& PCA Norms and Branch Opening Norms, Corporate Governances & Recent Amendments for B.R.Act 1949 Sec.10A(2A)(i) ವಿಷಯದ ಕುರಿತು ಆರ್‌ಬಿಎನ್ ನಿವೃತ್ತ ಸಿಜೆಎಂ ಡಾ. ಬಾಲು ಕೆಂಚಪ್ಪರವರು, SLR Investments for UCBs ವಿಷಯದ ಕುರಿತು ಎಕ್ಸೆಲ್ ಡೆಬ್ಬಿ ಬ್ರೋಕಿಂಗ್ ಪ್ರೈ.ಲಿ.,ನ ನಿರ್ದೇಶಕರಾದ ಶ್ರೀ ಸುನೀಲ ದೋಸಿ ರವರು, Recent Amendments for KCS Act ವಿಷಯದ ಕುರಿತು ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರಾದ ಡಾ. ಗುರುಸ್ವಾಮಿರವರುಗಳು ಉಪನ್ಯಾಸ ನೀಡಿದರು.

ಈ ವಿಚಾರ ಸಂಕರಣದಲ್ಲಿ ಮಹಾಮಂಡಳದ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಅಂಬೋರೆ ಪಿ. ಸತೀಶ್, ಮಹಾಮಂಡಳದ ಮಾಜಿ ನಿರ್ದೇಶಕರುಗಳಾದ ಡಾ. ಎಂ.ವಿ. ಬೃಹದಾಂಬ, ಶ್ರೀ ವಿಜಯಕುಮಾರ ಸಿ. ಅಂಗಡಿ, ಶ್ರೀ ಪಿ.ಜನಾರ್ದನ, ಶ್ರೀ ಕೋದಂಡರಾಮ ಬಿ., ಮಾಜಿ ವಿಶೇಷ ಆಹ್ವಾನಿತರಾದ ಶ್ರೀ ವಿಜಯಾನಂದ ಬ. ಹೊಸಕೋಟೆ, ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ, ಸಹಾಯಕರುಗಳಾದ ಶ್ರೀ ಮನೋಹರ್ ಆರ್., ಶ್ರೀ ಹೆಚ್.ಸಿ.ಶ್ರೀನಿವಾಸ ಭಾಗವಹಿಸಿದ್ದರು. ಈ ವಿಚಾರ ಸಂಕರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

ಬೆಂಗಳೂರು : ಶ್ರೀರಾಮ ಕೋ-ಆಪರೇಟಿವ್ ಬ್ಯಾಂಕ್ ನಿ., ಬೆಂಗಳೂರು ಇದರ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮಾರಾಟಾಧಿಕಾರಿ ಶ್ರೀ ವಾಸುದೇವರವರು ಮಹಾಮಂಡಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾಮಂಡಳದ ಪ್ರಭಾರ ಅಧೀಕ್ಷಕರಾದ ಶ್ರೀ ಆರ್.ಹೆಚ್. ಕುಮಾರ್‌ರವರು ಉಪಸ್ಥಿತರಿದ್ದರು.



ಹೊನ್ನಾವರ ಅರ್ಬನ್ ಬ್ಯಾಂಕಿನ ವತಿಯಿಂದ ಹಣ್ಣು-ಹಂಪಲು ಗಿಡಗಳನ್ನು ನೆಡುವ ಕಾರ್ಯಕ್ರಮ



ಹೊನ್ನಾವರ : ಕೇಂದ್ರ ಸಹಕಾರ ಸಚಿವಾಲಯವು ಸ್ಥಾಪನೆಯಾಗಿ 5 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊನ್ನಾವರ ಅರ್ಬನ್ ಬ್ಯಾಂಕಿನ ವತಿಯಿಂದ, ಸಹಕಾರ ಸಪ್ತಾಹ ಆಚರಣೆಯನ್ನು ಅರಣ್ಯ ಇಲಾಖೆ, ವ್ಯವಸಾಯ ಸೇವಾ ಸಹಕಾರಿ ಸಂಘ ಹೊಸಾಕುಳಿ, ಕಿಸಾನ್ ಯೂನಿಯನ್, ಹೊನ್ನಾವರ ಇವರ ಸಹಯೋಗದೊಂದಿಗೆ “ಸಹಕಾರದಿಂದ ಸಮೃದ್ಧಿ” ಎಂಬ ಧ್ಯೇಯದೊಂದಿಗೆ, “ಹಣ್ಣು - ಹಂಪಲು ಗಿಡಗಳನ್ನು ನೆಡುವ ಕಾರ್ಯಕ್ರಮ”ವನ್ನು ತಾ: 06-07-2026 ರಂದು ಹೊಸಾಕುಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಹೊನ್ನಾವರ ಅರ್ಬನ್ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ರಾಮದಾಸ ವೆಂಕಟೇಶ ಪ್ರಭು, ಶ್ರೀಮತಿ ತಾರಾ ನಾಯ್ಕ, ಶ್ರೀಮತಿ ಅಂಕಿತಾ ನಾಗರಾಜ ಕಾಮತ ಮತ್ತು ಶ್ರೀ ರತ್ನಾಕರ ದೇವಪ್ಪ ಪಾವಸ್ಕರ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವ್ಯವಸಾಯ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು, ಕಿಸಾನ್ ಯೂನಿಯನ್‌ನ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



ದಿ ಗ್ರೇನ್ ಮಾರ್ಕೆಟ್ ಕೋ ಆಪರೇಟಿವ್ ಬ್ಯಾಂಕಿನ 2025-26ರ ಸಾಲಿನಲ್ಲಿ ಒಟ್ಟು ಲಾಭ ರೂ. 3.70 ಕೋಟಿ ಹಾಗೂ ನಿವ್ವಳ ಲಾಭ ರೂ. 3.04 ಕೋಟಿ

ಬೆಂಗಳೂರು : ದಿ ಗ್ರೇನ್ ಮಾರ್ಕೆಟ್ ಕೋ ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು 2025-26ನೇ ಸಾಲಿಗೆ ಬ್ಯಾಂಕ್ ತೆರಿಗೆ ಮುನ್ನ ರೂ.3.70 ಕೋಟಿ ಲಾಭಗಳಿಸಿದ್ದು, ರೂ.3.04 ಕೋಟಿ ನಿವ್ವಳ ಲಾಭಗಳಿಸಿದೆ. ಈ ಬಾರಿಯ ಒಟ್ಟು ಅನುತ್ತಾದಕ ಆಸ್ತಿಯ ಪ್ರಮಾಣ (Gross NPA) ಶೇ.21.50 ರಷ್ಟಿದೆ. ಈ ಸಾಲಿನಲ್ಲಿ ಸುಮಾರು ರೂ.357.94 ಕೋಟಿಯಷ್ಟು ವಹಿವಾಟು ನಡೆಸಿದ್ದು, ಸ್ವಂತ ಬಂಡವಾಳ ರೂ. 70.53 ಕೋಟಿ ಹೊಂದಿ ಬ್ಯಾಂಕ್ ತನ್ನ ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಆರ್. ಆನಂದಬಾಬುರವರು ತಿಳಿಸಿದ್ದಾರೆ.

ಬ್ಯಾಂಕ್ ಸುಮಾರು 12000 ಸದಸ್ಯರನ್ನು ಹಾಗೂ ರೂ. 147.53 ಕೋಟಿ ಠೇವಣಿ ಹೊಂದಿ ಸುಮಾರು ರೂ.90.13 ಕೋಟಿ ಹೂಡಿಕೆ ಮಾಡಿದೆ. ಇದರಲ್ಲಿ ರೂ.70.17 ಕೋಟಿ ಸರ್ಕಾರಿ ಭದ್ರತೆಗಳಲ್ಲಿ ತೊಡಗಿಸಲಾಗಿದೆ. ಈಗಾಗಲೇ ಬ್ಯಾಂಕ್ ತನ್ನ ಗ್ರಾಹಕರಿಗೆ ಯುಪಿಐ ನಂತಹ ಎಲ್ಲಾ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡಗಳ ಪ್ರಕಾರ ಬ್ಯಾಂಕು “ಆರ್ಥಿಕವಾಗಿ ಸದೃಢ ಮತ್ತು ದಕ್ಷ ನಿರ್ವಹಣಾ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟಿದೆ. ಹಾಲಿ ಬ್ಯಾಂಕ್ ಮೂರು ಶಾಖೆಗಳನ್ನು ಹೊಂದಿದ್ದು, ಶೀಘ್ರ ಬೆಂಗಳೂರಿನ ಹೊರವಲಯದಲ್ಲಿ ಎರಡು ನೂತನ ಶಾಖೆ ತೆರೆಯಲು ಉದ್ದೇಶಿಸಿದೆ.

1927ರಲ್ಲಿ ಸ್ಥಾಪನೆಯಾದ ನಮ್ಮ ಬ್ಯಾಂಕ್ 99 ವರ್ಷಗಳನ್ನು ಪೂರೈಸಿ ಶತಮಾನದತ್ತ



ಶ್ರೀ ಕೆ.ಆರ್. ಆನಂದಬಾಬು
ಅಧ್ಯಕ್ಷರು

ದಾಪುಗಾಲಿಡುತ್ತಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಆರ್. ಆನಂದಬಾಬುರವರು ಮಾಹಿತಿ ನೀಡಿದ್ದಾರೆ.

ಸಮಯಕ್ಕೆ ಸಾಲ ಮರುಪಾವತಿ ಮಾಡಿ...

ಉತ್ತಮ ಭವಿಷ್ಯ ನಿಮ್ಮದಾಗುವುದು!

ಸಹಕಾರ ಬ್ಯಾಂಕ್ ನಿಮ್ಮ ಅಭಿವೃದ್ಧಿಯ ಸಂಗಾತಿ...



ನಿಗದಿತ ದಿನಾಂಕದೊಳಗೆ
ಸಾಲದ ಕಂತುಗಳನ್ನು
ಪಾವತಿಸಿ.



ಬಡ್ಡಿ ಮತ್ತು ದಂಡದ
ಹೆಚ್ಚುವರಿ ಹೊರೆ
ತಪ್ಪಿಸಿಕೊಳ್ಳಿ.



ಉತ್ತಮ ಸಾಲ ದಾಖಲೆ
(Credit History)
ನಿರ್ಮಿಸಿಕೊಳ್ಳಿ.



ಭವಿಷ್ಯದಲ್ಲಿ ಹೆಚ್ಚಿನ ಸಾಲ
ಸೌಲಭ್ಯವನ್ನು
ಸುಲಭವಾಗಿ ಪಡೆಯಿರಿ.



ನಿಮ್ಮ ಆರ್ಥಿಕ ಸ್ಥಿರತೆ
ಮತ್ತು ಕುಟುಂಬದ
ಭದ್ರತೆಯನ್ನು



ನಿಮ್ಮ
ಜವಾಬ್ದಾರಿಯುತ
ಮರುಪಾವತಿಯೇ
ಬ್ಯಾಂಕಿನ ಬಲ!



ರೈತರಿಗೆ



ಮಹಿಳಾ ಉದ್ಯಮಿಗೆ



ಯುವ ಉದ್ಯಮಿಗೆ



ವಿದ್ಯಾರ್ಥಿಗಳಿಗೆ

ನೆನಪಿರಲಿ...

ನೀವು ಇಂದು ಮರುಪಾವತಿಸುವ ಹಣವೇ, ನಾಳೆ ಮತ್ತೊಬ್ಬ ರೈತನಿಗೆ,
ಮಹಿಳಾ ಉದ್ಯಮಿಗೆ, ಯುವ ಉದ್ಯಮಿಗೆ ಹಾಗೂ
ಸ್ವಯಂ ಉದ್ಯೋಗಿಗೆ ಹೊಸ ಬದುಕಿನ ದಾರಿಯಾಗುತ್ತದೆ.



ಸಮಯಕ್ಕೆ ಸಾಲ ಮರುಪಾವತಿ ಮಾಡಿ -
ವಿಶ್ವಾಸ ಉಳಿಸಿ, ಭವಿಷ್ಯ ಬೆಳೆಸಿ.



ಇಂದೇ ನಿಮ್ಮ ಸಾಲದ ಕಂತನ್ನು ಪಾವತಿಸಿ.



ಸಹಕಾರ ಬ್ಯಾಂಕ್

ಸದಸ್ಯರ ಪ್ರಗತಿ * ಸಮಾಜದ ಸಮೃದ್ಧಿ * ರಾಜ್ಯದ ಅಭಿವೃದ್ಧಿ



ನಂಜಿಕೆ



ಸಹಕಾರ



ಅಭಿವೃದ್ಧಿ



ಭದ್ರತೆ

ತೆರಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನ : ಆದಾಯ ತೆರಿಗೆ ಬೇಗನೆ ಸಲ್ಲಿಸಿ ನಿರಾಳರಾಗಿರಿ

ಆರ್ಥಿಕ ವರ್ಷ 2025-26ರ ಸಾಲಿನ ತೆರಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ನಿಗದಿತ ದಿನಾಂಕವನ್ನು ಪ್ರತೀ ಬಾರಿಯೂ ಐಟಿ ಇಲಾಖೆ ಒಂದು ವಾರ ಅಥವಾ ಹತ್ತು ದಿನದ ಮಟ್ಟಿಗೆ ವಿಸ್ತರಿಸುತ್ತಿದೆ. ಆದರೆ, ಇದುವರೆಗೆ ಗಡುವನ್ನು ವಿಸ್ತರಿಸಲಾಗುತ್ತದೋ ಎನ್ನುವುದರ ಬಗ್ಗೆ ಸ್ಪಷ್ಟನೆಯಿಲ್ಲ. ಆದರೆ, ಐಟಿ ಇಲಾಖೆಯ ಎಸ್‌ಎಂಎಸ್ ಮೂಲಕ, ಐಟಿ ಪಾವತಿದಾರರಿಗೆ ನೆನಪು ಅನ್ನು ಕಳುಹಿಸುತ್ತಿದೆ.

ನೀವು ಇನ್ನೂ ನಿಮ್ಮ ತೆರಿಗೆ ರಿಟರ್ನ್ ಅನ್ನು ಸಲ್ಲಿಸದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ ಅಥವಾ ಇಮೇಲ್‌ಗೆ, ಎಸ್‌ಎಂಎಸ್ ಅಥವಾ ಇಮೇಲ್ ಅಲರ್ಟ್‌ಗಳು ಬರುವ ಸಾಧ್ಯತೆಯಿದೆ. ಕೊನೆಯ ದಿನದವರೆಗೆ ಕಾಯದೇ, ಮುಂಚಿತವಾಗಿಯೇ ಐಟಿಆರ್ ಸಲ್ಲಿಸುವಂತೆ ಉತ್ತೇಜಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ.

ಆದಾಯ ತೆರಿಗೆ ಎಸ್‌ಎಂಎಸ್ /ಇಮೇಲ್ ಅಲರ್ಟ್ ಕಳುಹಿಸುತ್ತಿರುವುದೇಕೆ?

- ಕೊನೆಯ ಕ್ಷಣದಲ್ಲಿ ಉಂಟಾಗುವ ಗೊಂದಲ / ಒತ್ತಡವನ್ನು ತಪ್ಪಿಸಲು ಮತ್ತು ಯಾವುದೇ ದಂಡವಿಲ್ಲದೇ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೆರಿಗೆ ಇಲಾಖೆ, ತೆರಿಗೆದಾರರಲ್ಲಿ ಮನವಿಯನ್ನು ಮಾಡಿದೆ.
- ಜುಲೈ ಕೊನೆಯ ವಾರದಲ್ಲಿ ಲಕ್ಷಾಂತರ ಜನರು ಏಕಕಾಲದಲ್ಲಿ ಐಟಿಆರ್ ಸಲ್ಲಿಸಲು ಪ್ರಯತ್ನಿಸಿದಾಗ ಇ-ಫೈಲಿಂಗ್ ಪೋರ್ಟಲ್‌ಗಳಲ್ಲಿ ತಾಂತ್ರಿಕ ದೋಷಗಳು ಅಥವಾ ಸರ್ವರ್ ನಿಧಾನವಾಗುವ ಸಾಧ್ಯತೆಗಳು ಇರುತ್ತದೆ. ಇದನ್ನು ತಡೆಯುವುದು ಇಲಾಖೆಯ ಉದ್ದೇಶವಾಗಿದೆ.
- ಜುಲೈ 31ರೊಳಗೆ ಐಟಿಆರ್ ಸಲ್ಲಿಸದಿದ್ದರೆ, ತೆರಿಗೆದಾರರು ಗರಿಷ್ಠ ಐದು ಸಾವಿರ ರೂಪಾಯಿಯವರೆಗೆ ವಿಳಂಬ ಶುಲ್ಕವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಅನಗತ್ಯ ದಂಡವನ್ನು ತಪ್ಪಿಸಲು, ಇಲಾಖೆ ರಿಮೈಂಡರ್ ಕಳುಹಿಸುತ್ತಿದೆ.
- ಎಸ್‌ಎಂಎಸ್‌ಗಳು ಬರೀ ಐಟಿಆರ್ ಫೈಲ್ ಮಾಡಲು ಮಾತ್ರವಲ್ಲದೇ, ತೆರಿಗೆದಾರರ ವಾರ್ಷಿಕ ಮಾಹಿತಿ ಹೇಳಿಕೆ ಮತ್ತು ಅವರು ಸಲ್ಲಿಸಿರುವ ಡೇಟಾ ನಡುವೆ ಇರುವ ವ್ಯತ್ಯಾಸಗಳನ್ನು ಮುಂಚಿತವಾಗಿ ಸರಿಪಡಿಸಿಕೊಳ್ಳಲು



ನೀಡುತ್ತಿರುವ ಸೂಚನೆಗಳಾಗಿರುತ್ತದೆ.

- ನಿಗದಿತ ಸಮಯಕ್ಕಿಂತ ಬೇಗನೇ ಐಟಿಆರ್ ಸಲ್ಲಿಸಿದರೆ, ಯಾವುದೇ ಆತುರವಿಲ್ಲದೇ, ಆದಾಯ, ಕಡಿತಗಳು, ಹೂಡಿಕೆಗಳ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿ ನಿಖರವಾಗಿ ಫೈಲ್ ಮಾಡಬಹುದಾಗಿದೆ. ಇದರಿಂದ ಆಗಬಹುದಾದ ತಪ್ಪುಗಳನ್ನು ತಿದ್ದಿಕೊಳ್ಳಬಹುದಾಗಿದೆ.
- ಬೇಗನೇ ಐಟಿ ಫೈಲ್ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಪ್ರಕ್ರಿಯೆಯನ್ನು ಬೇಗನೇ ಆರಂಭಿಸುತ್ತದೆ. ಇದರಿಂದ, ರಿಫಂಡ್ ಹಣವು ಬೇಗನೇ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
- ಬೇಗನೇ ರಿಟರ್ನ್ ಸಲ್ಲಿಸಿದರೆ, ಏನಾದರೂ ತಪ್ಪುಗಳಾಗಿದ್ದರೆ, ಅದರಲ್ಲಿ ತಿದ್ದುಪಡಿ ಮಾಡಿ, ಪರಿಷ್ಕೃತ ರಿಟರ್ನ್ ಸಲ್ಲಿಸಲು ಸಮಯಾವಾಕಾಶ ಇರುತ್ತದೆ.
- ಆದಾಯ ತೆರಿಗೆ ಇಲಾಖೆಯ ಅಧಿಕೃತ ಎಸ್‌ಎಂಎಸ್‌ಗಳು ಸಾಮಾನ್ಯವಾಗಿ 'ITDEPT' ಎಂಬ ಐಡಿಯಿಂದ ಬರುತ್ತದೆ. ಒಂದು ವೇಳೆ, ಬೇರೆ ಐಡಿಯಿಂದ ಬಂದರೆ, ಇಲಾಖೆಗೆ ಅಲರ್ಟ್ ಮಾಡಬಹುದಾಗಿದೆ.

2026-27ರ ಮೌಲ್ಯಮಾಪನ : 1.7 ಕೋಟಿ ಐಟಿಆರ್ ಸಲ್ಲಿಕೆ

ನೆವದೆಹಲಿ : 2026-27ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ 1.7 ಕೋಟಿಗೂ ಹೆಚ್ಚು ತೆರಿಗೆದಾರರು ಆದಾಯ ತೆರಿಗೆ ವಿವರ (ಐಟಿಆರ್) ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ.

2025-26ರ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆದಾರರು ಐಟಿಆರ್ 1 ಮತ್ತು ಐಟಿಆರ್ 2 ಸಲ್ಲಿಸಬೇಕಿದ್ದು, ಸಲ್ಲಿಕೆಗೆ ಜುಲೈ 31 ಕೊನೆಯ ದಿನ. ಶುಕ್ರವಾರ ಒಂದೇ ದಿನ 10 ಲಕ್ಷಕ್ಕೂ ಅಧಿಕ ತೆರಿಗೆದಾರರು ಐಟಿಆರ್ ಸಲ್ಲಿಸಿದ್ದಾರೆ ಎಂದು ಇಲಾಖೆಯು 'ಎಕ್ಸ್‌ನಲ್ಲಿ' ತಿಳಿಸಿದೆ.

ವಾರ್ಷಿಕ ರೂ. 50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದವರು, ಒಂದು ಮನೆ, ಬಡ್ಡಿ ಸೇರಿದಂತೆ ಇತರೆ ವರಮಾನ ಮತ್ತು ರೂ. 5 ಸಾವಿರದವರೆಗೆ ಕೃಷಿ ಆದಾಯ ಹೊಂದಿದವರು ಐಟಿಆರ್-1 ಸಲ್ಲಿಸಬೇಕಿದೆ. ಐಟಿಆರ್-2 ನಮೂನೆಯನ್ನು ಉದ್ದಿಮೆ ವಹಿವಾಟು ಅಥವಾ ವೃತ್ತಿಯಿಂದ ಆದಾಯ ಹೊಂದಿದರ ಹಾಗೂ ಬಂಡವಾಳ ವೃದ್ಧಿಯಿಂದ ಆದಾಯ ಪಡೆದಿರುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು ಭರ್ತಿ ಮಾಡಬೇಕಾಗುತ್ತದೆ.



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

01. ಮಾರ್ಚ್ 31, 2026ರಂದು ನಮ್ಮ ಬ್ಯಾಂಕಿನ ಒಟ್ಟು ಠೇವಣಿ ರೂ.100 ಕೋಟಿ ದಾಟಿದೆ. ಈಗ ನಮ್ಮ ಬ್ಯಾಂಕು ಶ್ರೇಣಿ (Tier) 2 ಬ್ಯಾಂಕ್ ಆಗಿದೆ. ಬದಲಾದ ಸಂದರ್ಭದಲ್ಲಿ ಅನ್ವಯಿಸುವ ನಿಯಮಗಳು ಯಾವುವು?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಶ್ರೇಣಿ 1 ರಿಂದ ಶ್ರೇಣಿ 2ನೇ ವರ್ಗದ ಪಟ್ಟಣ ಸಹಕಾರ ಬ್ಯಾಂಕ್‌ಗೆ ಪರಿವರ್ತನೆಯ ನಂತರ ನಿಯಮಗಳಲ್ಲಿನ ಬದಲಾವಣೆಗಳು ಈ ಕೆಳಗಿನಂತಿವೆ:

1. ಮಾರ್ಚ್ 2026ರ ನಂತರ ಬ್ಯಾಂಕಿನ ಕನಿಷ್ಠ ಸ್ವಂತ ಬಂಡವಾಳ (Net Worth) ರೂ.2.50 ಕೋಟಿ ಇರತಕ್ಕದ್ದು. ಮಾರ್ಚ್ 31, 2028ರಂದು

- ಮತ್ತು ತದನಂತರ ಕನಿಷ್ಠ ಬಂಡವಾಳ ರೂ.5.00 ಕೋಟಿ ಇರತಕ್ಕದ್ದು.
2. ಬ್ಯಾಂಕಿನ ಕನಿಷ್ಠ ಸಿ.ಆರ್.ಎ.ಆರ್ 9% ದಿಂದ 12%ಗೆ ವೃದ್ಧಿಯಾಗಲಿದೆ.
3. ಶ್ರೇಣಿ 2 ಬ್ಯಾಂಕುಗಳು ರಿಜರ್ವ್ ಬ್ಯಾಂಕಿನ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (PAC)ನ ಪರಿವಿಧಿಯಲ್ಲಿ ಬರುತ್ತವೆ.
4. ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಘಟನೆ ಕಡ್ಡಾಯವಾಗುತ್ತದೆ.
5. ವೈಯಕ್ತಿಕ ಗರಿಷ್ಠ ವಸತಿ ಸಾಲದ ಮಿತಿ ರೂ.1.40 ಕೋಟಿ ಅಥವಾ ಶ್ರೇಣಿ 1 ಬಂಡವಾಳದ ಶೇ.15ರಷ್ಟು ಯಾವುದು ಕಡಿಮೆಯೋ ಅದು.
6. ECBA ನಿಯಮಗಳನ್ನು ಪಾಲಿಸಿ ಹೆಡ್ ರೂಮ್ ಬಂಡವಾಳ ಹೊಂದಿದ್ದಲ್ಲಿ, ರಿಜರ್ವ್ ಬ್ಯಾಂಕಿನ ಪೂರ್ವಾನುಮತಿಯೊಂದಿಗೆ ಬ್ಯಾಂಕಿನ ನೋಂದಣಿ ಜಿಲ್ಲೆಯನ್ನು ಹೊರತುಪಡಿಸಿ ಕಾರ್ಯಾಚರಣೆಯ ಪ್ರದೇಶವನ್ನು ಮೂರು ಜಿಲ್ಲೆಗಳನ್ನು ಮೀರಿ ವಿಸ್ತರಿಸಬಹುದು.
7. ನಿರ್ದೇಶಕರಿಗೆ ನೀಡಬಹುದಾದ ವೈಯಕ್ತಿಕ ಸಾಲ ರೂ.25 ಲಕ್ಷ ಮೀರಿದಲ್ಲಿ ಸಾಲವನ್ನು ಮಂಡಳಿಯೇ ಮಂಜೂರು ಮಾಡತಕ್ಕದ್ದು.

ಮನೆಯಲ್ಲಿರುವ ಚಿನ್ನ ಬ್ಯಾಂಕಿನಲ್ಲಣಿ ಲಾಭ ಪಡೆಯಿರಿ

ಗೋಲ್ಡ್ ಮಾನಿಟೈಸೇಶನ್ ಯೋಜನೆ : ಹಳೆ ಚಿನ್ನ ಆಪದ್ಧನವಾಗಿ ಹಲವರ ಮನೆಯಲ್ಲಿರುತ್ತದೆ. ಅದರ ಬಳಕೆ ಇರುವುದಿಲ್ಲ. ಮನೆಯಲ್ಲಿಟ್ಟುಕೊಂಡರೆ ಕದಿಯುವ ಭಯ, ಬ್ಯಾಂಕಿನಲ್ಲಿ ಇಟ್ಟರೆ ಲಾಕರ್‌ಗೆ ಪ್ರತ್ಯೇಕ ಹಣ ನೀಡಬೇಕಾದ ಅರೆ ಮನಸ್ಸು. ಆದರೆ ನಿಮ್ಮ ಹಳೆ ಚಿನ್ನಕ್ಕೆ ಸೇಫ್ಟಿಕೋಟ್ಟು ಅದರ ಮೇಲಿಂದ ಬಡ್ಡಿಯೂ ಕೊಟ್ಟರೆ, ಅಂಥದೊಂದು ಸ್ಕೀಮ್ ಅನ್ನು ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ ಜಾರಿಗೆ ತರಲಿದೆ. ಅದರ ಹೆಸರು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್.

ಹಳೆ ಚಿನ್ನಕ್ಕೆ ಹೊಳಪು : ಮನೆಯಲ್ಲಿ ಲಾಕರ್‌ನಲ್ಲಿರುವ ಅಥವಾ ಧೂಳು ತಿನ್ನುತ್ತಿರುವ ಹಳೆಯ ಚಿನ್ನಕ್ಕೆ ಬಡ್ಡಿ ಗಳಿಸಿಕೊಡುವ ಯೋಜನೆ ಇದು. ಇದರಲ್ಲಿ ಹಳೆಯ ಒಡವೆಗಳು, ನಾಣ್ಯ ಅಥವಾ ಬಾರ್‌ಗಳ ರೂಪದಲ್ಲಿರುವ ಚಿನ್ನದಿಂದ ಅದರಿಂದ ನಿಯಮಿತವಾಗಿ ಆದಾಯ ಗಳಿಸುತ್ತ ಹೋಗಬಹುದು.

ಪ್ರಕ್ರಿಯೆ ಹೇಗೆ? : ಹಳೆಯ ಚಿನ್ನವನ್ನು ಬ್ಯಾಂಕಿಗೆ ನೀಡಿದಾಗ, ಅದನ್ನು ಕರಗಿಸಿ ಅದರ ಶುದ್ಧತೆಯನ್ನು ಪರೀಕ್ಷಿಸಲಾಗುತ್ತದೆ. ನಂತರ ಆ ಚಿನ್ನದ ತೂಕಕ್ಕೆ ತಕ್ಕಂತೆ ನಿಮ್ಮ ಹೆಸರಿನಲ್ಲಿ ಚಿನ್ನದ ಉಳಿತಾಯ ಖಾತೆಯನ್ನು ತೆರೆಯಲಾಗುತ್ತದೆ. ಇಲ್ಲಿ ಮುಖ್ಯವಾದ ವಿಷಯವೆಂದರೆ, ನಿಮಗೆ ಬಡ್ಡಿ ಸಿಗುವುದು ಹಣದ ರೂಪದಲ್ಲಿಲ್ಲ, ಬದಲಿಗೆ ಚಿನ್ನದ ರೂಪದಲ್ಲಿ. ಅದನ್ನು ಮುಂದೆ ನಗದಾಗಿ ಪರಿವರ್ತಿಸಿಕೊಳ್ಳಬಹುದು.

ಹೂಡಿಕೆ ಮಾಡುವುದು ಹೇಗೆ? : ಮೊದಲು ಸರ್ಕಾರದ ಅಧಿಕೃತತೆ ಇರುವ ಪ್ಯೂರಿಟಿ ಟೆಸ್ಟಿಂಗ್ ಸೆಂಟರ್‌ಗೆ ಹೋಗಿ ಚಿನ್ನವನ್ನು ಕೊಡಬೇಕು. ಅವರು ನಮ್ಮ ಕಣ್ಣೆದುರಿಗೆ ಚಿನ್ನವನ್ನು ಕರಗಿಸಿ, ಅದರ ಶುದ್ಧತೆಯ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಸರ್ಟಿಫಿಕೇಟ್‌ನೊಂದಿಗೆ ಚಿನ್ನವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿದರೆ, ನಿಮ್ಮ ಗೋಲ್ಡ್ ಮಾನಿಟೈಸೇಶನ್ ಖಾತೆ ಸಕ್ರಿಯವಾಗುತ್ತದೆ. ಕನಿಷ್ಠ 10 ಗ್ರಾಂ ಚಿನ್ನದಿಂದ ಹೂಡಿಕೆ ಆರಂಭಿಸಬಹುದು.

ಬಡ್ಡಿ ಹೇಗೆ ಸಿಗುತ್ತದೆ ಮತ್ತು ಲಾಭವೇನು? : ಎಷ್ಟು ಸಮಯಕ್ಕೆ ಚಿನ್ನವನ್ನು ಇಡುತ್ತೇವೆ ಎಂಬ ಅವಧಿಯ ಆಧಾರದ ಮೇಲೆ (ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ) ಬ್ಯಾಂಕುಗಳು ಶೇಕಡಾ 2.25 ರಿಂದ 2.50ರವರೆಗೆ ವಾರ್ಷಿಕ ಬಡ್ಡಿಯನ್ನು ನೀಡುತ್ತವೆ. ಇದು ಹೇಗೆ ಲಾಭದಾಯಕ ಎಂದರೆ,



ಒಂದು ಕಡೆ ಚಿನ್ನಕ್ಕೆ ವಾರ್ಷಿಕ ಬಡ್ಡಿ ಹಣ ಸಿಗುತ್ತಿರುತ್ತದೆ. ಇನ್ನೊಂದು ಕಡೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾದಂತೆ ನಿಮ್ಮ ಹೂಡಿಕೆಯ ಮೌಲ್ಯವೂ ಬೆಳೆಯುತ್ತಾ ಹೋಗುತ್ತದೆ. ಅಲ್ಲಿಗೆ ಈ ಯೋಜನೆಯಿಂದ ಬಡ್ಡಿ ಬರುತ್ತದೆ, ಹೂಡಿಕೆಯನ್ನೂ ಮಾಡಿದಂತಾಗುತ್ತದೆ, ಜೊತೆಗೆ ಇಲ್ಲಿ ಚಿನ್ನದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಈ ಸ್ಕೀಮ್ ಮೆಚೂರ್ ಆದ ಮೇಲೆ ಅಸಲು ಮತ್ತು ಬಡ್ಡಿಯನ್ನು ಚಿನ್ನದ ರೂಪದಲ್ಲಿ ಅಥವಾ ಆ ಹೊತ್ತಿಗೆ ನಾವು ಇಟ್ಟ ಚಿನ್ನಕ್ಕೆ ಎಷ್ಟು ಬೆಲೆ ಇರುತ್ತದೋ ಆ ಮೊತ್ತವನ್ನು ನಗದು ರೂಪದಲ್ಲಿ ಹಿಂಪಡೆಯಬಹುದು.

ಸುರಕ್ಷತೆ ಹೇಗೆ? : ಚಿನ್ನವನ್ನು ಮನೆಯಲ್ಲಿಟ್ಟರೆ ಕಳ್ಳತನವಾಗುವ ಭಯ. ಆದರೆ ಈ ಯೋಜನೆಯಲ್ಲಿ ನಮ್ಮ ಚಿನ್ನ ನೇರವಾಗಿ ಸರ್ಕಾರದ ಉಸ್ತುವಾರಿಯಲ್ಲಿ ಬ್ಯಾಂಕ್‌ಗಳ ಬಳಿ ಇರುವುದರಿಂದ ನೂರಕ್ಕೆ ನೂರು ಸುರಕ್ಷತೆ ಇರುತ್ತದೆ. ಲಾಕರ್ ಬಾಡಿಗೆ ಕಟ್ಟುವ ಕಿರಿಕಿರಿ ಇರುವುದಿಲ್ಲ. ಇನ್ನೊಂದು ವಿಚಾರ ಎಂದರೆ ಇಲ್ಲಿ ಚಿನ್ನವನ್ನು ಕರಗಿಸಿ ಸಂಗ್ರಹ ಮಾಡಲಾಗುತ್ತದೆ. ಪಾರಂಪರಿಕ ಡಿಸ್ಪೆನ್‌ಸಿ ಒಡವೆಗಳನ್ನು ಕರಗಿಸುವ ಮನಸ್ಸಿಲ್ಲದಿದ್ದರೆ ಇದು ಪ್ರಯೋಜನಕ್ಕೆ ಬರದು. ಆದರೆ ಮನೆಯಲ್ಲಿ ಬಳಕೆಗೆ ಸಿಗದಂತೆ ಸುಮ್ಮನೆ ಬಿದ್ದಿರುವ ಚಿನ್ನವನ್ನು ಇದರಲ್ಲಿ ಹೂಡಿಕೆ ಮಾಡಬಹುದು. ಇದರಿಂದ ದೇಶದ ಆರ್ಥಿಕತೆಗೂ ಸಣ್ಣ ಕೊಡುಗೆ ನೀಡಿದ ಹಾಗಾಗುತ್ತದೆ. ವೈಯಕ್ತಿಕವಾಗಿಯೂ ಲಾಭ ಸಿಗುತ್ತದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಜಪಾನ್‌ನ ಹಕೋನ್ ಪ್ರದೇಶದಲ್ಲಿರುವ ಒವಾಕುಡಾನಿ ಜ್ವಾಲಾಮುಖಿ ಕಣಿವೆಯ ಕುರೊ-ತಮಾಗೊ (Kuro-Tamago), ಕಪ್ಪು ಮೊಟ್ಟೆಗಳು, ಪ್ರಸಿದ್ಧ ಸ್ಥಳೀಯ ತಿನಿಸಾಗಿದೆ. ಈ ಮೊಟ್ಟೆಗಳನ್ನು ನೈಸರ್ಗಿಕ ಸಲ್ಫರ್ ಭರಿತ ಬಿಸಿನೀರಿನ ಬುಗ್ಗೆಗಳಲ್ಲಿ 60 ನಿಮಿಷಗಳ ಕಾಲ ಬೇಯಿಸಲಾಗುತ್ತದೆ. ನೀರಿನಲ್ಲಿರುವ ಕಬ್ಬಿಣ ಮತ್ತು ಗಂಧಕದ ರಾಸಾಯನಿಕ ಕ್ರಿಯೆಯಿಂದ ಚಿಪ್ಪು ಕಪ್ಪಾಗುತ್ತದೆ. ಒಂದು ಮೊಟ್ಟೆ ತಿಂದರೆ ಆಯಸ್ಸು 7 ವರ್ಷ ಹೆಚ್ಚಾಗುತ್ತದೆ ಎಂದು ಸ್ಥಳೀಯರು ನಂಬುತ್ತಾರೆ
- ಜೈಲಿನಲ್ಲಿ ಉತ್ತಮ ನಡವಳಿಕೆ ಹೊಂದಿದ್ದ ಕಾರಣಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನಿಧಾನವಾಗಿ ಹೆಜ್ಜೆ ಇಡುತ್ತಾ ಹೊರ ನಡೆದ 72 ವರ್ಷದ ಸಾಯಿಬಣ್ಣ ಲಿಂಗಪ್ಪ ನಟೀಕರ್ ಅವರು ದೇಶದಲ್ಲೇ ಅತ್ಯಂತ ದೀರ್ಘಾವಧಿಯ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ವ್ಯಕ್ತಿಯಾಗಿದ್ದಾರೆ.
- ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕುಮಟೆ ಗ್ರಾಮದ 35 ವರ್ಷದ ಪರಸಪ್ಪ ಗಾಣಿಗೇರ್ ಅವರು ಇತರ ರೈತರಂತೆ ಸಾಂಪ್ರದಾಯಿಕ

ಕೃಷಿ ಪದ್ಧತಿಗಳನ್ನು ಅವಲಂಬಿಸಿದ್ದರು. ನಂತರ ಡೈರಿ ಉದ್ಯಮದಲ್ಲಿ ತರಬೇತಿ ಪಡೆದು, ಯಶಸ್ವಿಯಾಗಿ ಉದ್ಯಮವನ್ನು ನಡೆಸುವ ಮೂಲಕ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ.

- ಬನ್ನಿರಣ್ಣ, ಬನ್ನಿರಕ್ಕ, ಬಾರೋ ತಮ್ಮ, ಬಾರೋ ಅಕ್ಕ, ಕಸ ವಿಲೇವಾರಿ ಗಾಡಿ ಬಂದ್ತೆ, ನಿಮ್ಮ ಮನೆ ಮುಂದೆ ನಿಂತೈತೆ..." ಎಂಬ ಹಾಡು ಪ್ರತಿದಿನ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ಕೇಳಿಬರುತ್ತಿದೆ. ನಗರದ ಕಸ ಸಂಗ್ರಹಿಸುವ ವಾಹನಗಳಲ್ಲಿ ಕೇಳಿಬರುವ ಈ ಜಿಂಜಿಂಗಳಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಚಂದ್ರ ಹೆಮ್ಮಾಡಿ ಅವರು ಇತರ ಕೈದಿಗಳೊಂದಿಗೆ ಹಾಡುಗಳನ್ನು ರಚಿಸಿ ಧ್ವನಿ ನೀಡಿದ್ದಾರೆ.
- 70 ವರ್ಷದ ಯೇಸುದಾಸನ್ ಅವರ ಕುಟುಂಬ ತಲೆಮಾರುಗಳಿಂದ ಎತ್ತರದ ಮರಹತ್ತಿ ತಾಳೆ ರಸ ಇಳಿಸುವ ಕಾಯಕ ನಡೆಸುತ್ತಿದೆ. ವಯಸ್ಸಾದ ನಂತರ ಅವರಿಗೆ ಎತ್ತರದ ಈ ಮರ ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಈಗ ಅವರ ಮಗ ದಿನಕರಾಜ್ ಅವರು ತಾಳೆ ಮರಕ್ಕೆ ಮೆಟ್ಟಲು ಅಳವಡಿಸಿ ತಂದೆ ಸುಲಭವಾಗಿ ಮೇಲೆ ಹತ್ತಿ ತಾಳೆ ರಸ ಸಂಗ್ರಹಿಸುತ್ತಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಎಲ್ಲರೂ ಅಭಿನಂದನಾರ್ಹರಾಗಿದ್ದಾರೆ : ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಂಡ ಕಲಬುರಗಿಯ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕ್ ಶಾಖೆಯ ಎಲ್ಲರೂ ಅಭಿನಂದನಾರ್ಹರಾಗಿದ್ದಾರೆ.

► ಬಸಪ್ಪ ಶಿವಶರಣಪ್ಪ ಪಾಟೀಲ., ಕಲಬುರಗಿ

ಎಂದು ಆಶಿಸುವ : ದೇಶದ ಪ್ರಮುಖ ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳು 2025-26ರ ಹಣಕಾಸು ವರ್ಷಕ್ಕೆ ಒಟ್ಟು ಬರೋಬ್ಬರಿ ರೂ.9,439 ಕೋಟಿ ರೂಪಾಯಿಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿರುವುದು ಅವುಗಳ ಆಂತರಿಕ ಆರ್ಥಿಕ ಶಿಸ್ತು ಮುಖ್ಯ ಕಾರಣವಾಗಿದೆ ಎಂದೇ ಹೇಳಬಹುದಾಗಿದೆ. ಉಳಿದ ಬ್ಯಾಂಕುಗಳು ಇದೇ ಮಾದರಿಯನ್ನು ಅಳವಡಿಸಿಕೊಂಡು ಲಾಭ ಗಳಿಸಲಿ ಎಂದು ಆಶಿಸುವೆ.

► ಮಲ್ಲೇಶ್ ಕೆ.ಎನ್., ತುಮಕೂರು

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.